



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 23 | ಸೆಪ್ಟೆಂಬರ್ 14, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಪಟ್ಟಣ ಸಹಕಾರ ಬ್ಯಾಂಕುಗಳ ಆದಾಯ ತೆರಿಗೆ ಕುರಿತು ಪಟ್ಟಣ ಸಹಕಾರ ಬ್ಯಾಂಕುಗಳ ವೃತ್ತಿಪರ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್



ಬೆಂಗಳೂರು : ಮಹಾಮಂಡಳವು ದಿನಾಂಕ : 09.09.2022 ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪಟ್ಟಣ ಸಹಕಾರ ಬ್ಯಾಂಕುಗಳ ಆದಾಯ ತೆರಿಗೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳಿಗೆ ಸ್ವಾಗತವನ್ನು ಕೋರಿ, ಮಾತನಾಡಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ತಮಗಿಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಭೌತಿಕವಾಗಿ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಈ ದಿನ ಏರ್ಪಡಿಸಿರುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ತೆರಿಗೆ ತಜ್ಞರಾದ ಶ್ರೀ ಡಿ.ಆರ್.ವೆಂಕಟೇಶ್ ರವರು ಪಟ್ಟಣ ಸಹಕಾರ

ಬ್ಯಾಂಕುಗಳ ಆದಾಯ ತೆರಿಗೆಯ Section 194A(Amendment): Interest other than "Interest on securities", New Section 194N: Payment of certain amounts in cash, New Section 194P:- Deduction of Tax in case of Specified Senior Citizen, New Section 206AB – Deduction of Tax at Source for non-filers of income Tax return, Special Deductions – Section 36(1)(Viii) ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಮಹಾಮಂಡಳದ ಸಲಹೆಗಾರರಾದ ಶ್ರೀ ಸುಧಾಕರ ಭಟ್‌ರವರು ಭಾಗವಹಿಸಿದ್ದರು.

ಕೊನೆಯಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೇ ವಂದನಾರ್ಪಣೆ ಸಲ್ಲಿಸಿದರು. ಈ ವಿಡಿಯೋ ಕಾನ್ಫರೆನ್ಸ್ ಕಾರ್ಯಾಗಾರದಲ್ಲಿ 175ಕ್ಕೂ ಹೆಚ್ಚು ಪಟ್ಟಣ ಸಹಕಾರ ಬ್ಯಾಂಕುಗಳ ವೃತ್ತಿಪರ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿ ಪಟ್ಟಣ ಸಹಕಾರ ಬ್ಯಾಂಕುಗಳ ಆದಾಯ ತೆರಿಗೆ ಕುರಿತು ತಿಳಿದುಕೊಂಡರು.

2 ಕನ್ನಡದಲ್ಲಿದ್ದ ಕಾರಣಕ್ಕೆ ಚೆಕ್ ತಿರಸ್ಕಾರ :
ಎನ್‌ಟಿಬಿ ಬ್ಯಾಂಕ್‌ಗೆ 85 ಸಾವಿರ ರೂ.
ದಂಡ ವಿಧಿಸಿದ ಕೋರ್ಟ್

4 ಶ್ರೀ ವೀರಪುಲಕೇಶಿ
ಕೋ-ಆಪರೇಟಿವ್ ಬ್ಯಾಂಕು :
58 ವಾರ್ಷಿಕ ಮಹಾಸಭೆ

7 ನಿಮ್ಮ ಪ್ರಶ್ನೆ -
ನಮ್ಮ ಉತ್ತರ

ಅಪ್ಪಿಯ ಸಹಕಾರಿಗಳೇ...



ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂದು ಸಾರಿದ ನಾರಾಯಣ ಗುರುಗಳ ನೆನಪಿನಲ್ಲಿ...

ಸಂಕಷ್ಟದ, ನೋವಿನ ಸಂದರ್ಭಗಳಲ್ಲಿ ಬುದ್ಧ, ಬಸವ ಹಾಗೂ ನಾರಾಯಣ ಗುರುಗಳ ಬೋಧನೆಗಳನ್ನು ನಾನು ನೆಲೆಯುತೇನೆ. ಅವು ನನ್ನ ಮನಸ್ಸಿಗೆ ಸಾಂತ್ವನ, ನೆಮ್ಮದಿಯನ್ನು ನೀಡುತ್ತವೆ. ಯಾವುದೇ ಸಂದರ್ಭದಲ್ಲೂ ಅವರ ಬೋಧನೆಗಳು ಕತ್ತಲೆ ತುಂಬಿದ ಬಾಳ ದಾರಿಯಲ್ಲಿ ಬೆಳಕಿನ ದೀವಿಗೆಯಾಗಿ ಗೋಚರಿಸುತ್ತವೆ. ಬುದ್ಧ, ಬಸವ ಹಾಗೂ ನಾರಾಯಣ ಗುರುಗಳ ಬೋಧನೆಗಳು ಅರ್ಥಮಾಡಿಕೊಳ್ಳಲು ಸರಳವಾಗಿರುತ್ತವೆ. ಅವುಗಳನ್ನು ಅರ್ಥೈಸಲು ನಮಗೆ ಯಾರ ಮಾರ್ಗದರ್ಶನವೂ ಬೇಕಿಲ್ಲ.

ಮೂರು ಮಹಾ ಚೇತನಗಳು ಆಯಾ ಕಾಲ ಘಟ್ಟದ ಅನಿಷ್ಟಗಳ ವಿರುದ್ಧ ಜನರಿಗೆ ತಿಳಿವನ್ನು, ಬೆಳಕನ್ನು ನೀಡಿದವರೇ ಆಗಿದ್ದಾರೆ. ಈ ಮೂವರು ಮಹಾ ಚೇತನಗಳು ಪ್ರತಿಪಾದಿಸಿದ್ದು ಒಂದೇ, ಸಾರಿದ್ದು ಒಂದೇ ನೀತಿ; ದಯೆ, ಕರುಣೆ, ಕ್ಷಮೆ, ಮೈತ್ರಿ ಹೊಂದಿರುವವನೇ ನಿಜವಾದ ಹೃದಯವಂತ ಮನುಷ್ಯ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ. ಇದು ಎಂದಿಗೂ ಎಲ್ಲ ಕಾಲಕ್ಕೂ ನಿತ್ಯ ಸತ್ಯವಾಗಿ ನನಗೆ ತೋರುತ್ತದೆ.

ಬಸವಣ್ಣ ಎನ್ನ ಕಾಲೇ ಕಂಬ, ದೇಹವೇ ದೇಗುಲ ಎಂದು ನುಡಿಯುವ ಮೂಲಕ ನಮ್ಮಲ್ಲಿಯೇ ದೇವನಿದ್ದಾನೆ ಎಂದು ತಿಳಿಸಿದರು. ಗುಡಿಗಳನ್ನು ನಿರಾಕರಿಸಿ ಅಂಗೈಯಲ್ಲಿಯೇ ಇಷ್ಟಲಿಂಗವ ಇರಿಸಿ ಪೂಜಿಸಿದರು. ಎಲ್ಲ ವರ್ಗದ ಜನರಿಗೂ ಇಷ್ಟಲಿಂಗ ದೀಕ್ಷೆ ನೀಡಿದರು. ಅದೇ ರೀತಿಯಲ್ಲೇ, ಕಲ್ಲೊಂದು ಶಿಲ್ಪಿಯ ಕೈಚಳಕದಲ್ಲಿ ಸುಂದರ ದೇವರ ಮೂರ್ತಿಯಾಗುತ್ತದೆ, ಶಿಲ್ಪಿಯೊಳಗಿನ ಆತ್ಮದಲ್ಲಿರುವ ರೂಪವೇ ದೇವರು ಎನ್ನುವ ಸತ್ಯವನ್ನು ಎಲ್ಲರಿಗೂ ತಿಳಿಯುವಂತೆ ನಾರಾಯಣ ಗುರುಗಳು ಹೇಳುತ್ತಾರೆ.


ನಮ್ಮ ಶಿವನನ್ನು ಪ್ರತಿಸ್ಥಾಪಿಸಿ ಪೂಜಿಸುವ ಎಂದು ಹೇಳಿ, ಅಲ್ಲೇ ಇದ್ದ ಒಂದು ಕಲ್ಲನ್ನು ತಂದು, ನದಿಯ ನೀರಿನಿಂದ ಅದಕ್ಕೆ ಅಭಿಷೇಕ ಮಾಡಿ, ಅರವಿಪುರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ದೇವಸ್ಥಾನ ಪ್ರವೇಶ ವಂಚಿತರಾದ ಕೇಳ ವರ್ಗದ ಜನರಿಗೆ ನಿಜ ದೇವರ ದರ್ಶನ ಮಾಡಿಸುತ್ತಾರೆ. ಅವರ ಈ ನಡೆಯಲ್ಲಿ ದೇವರು ಗುಡಿಯಲ್ಲಿಲ್ಲ, ಅಲ್ಲಿ ಮಾಡುವ ಭಜನೆ, ಉತ್ಸವ, ಮೆರವಣಿಗೆಗಳಲ್ಲಿ ಇಲ್ಲ, ಅವನಿರುವುದು ನಿಮ್ಮಲ್ಲಿರ ಹೃದಯ ಗುಡಿಯಲ್ಲಿ ಎನ್ನುವ ಅರ್ಥದಲ್ಲಿ ಜನರಿಗೆ ಹೃದಯ ಶಿವನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ.

ನಾವು ಪಡೆಯುವ ವಿದ್ಯೆ ಸಮಾಜದ ಒಳಿತಿಗೆ, ಉನ್ನತಿಗೆ ಸಹಕಾರಿಯಾಗಬೇಕೆ ಹೊರತು, ಇನ್ನೊಬ್ಬರಿಗೆ ತೊಂದರೆ, ನೋವು ಕೊಡುವುದಕ್ಕಲ್ಲ. ಜ್ಞಾನಕ್ಕೆ ಜಾತಿಯಿಲ್ಲ, ವಿದ್ಯೆಯಿಂದ ಮಾತ್ರ ನಿಮ್ಮ ಉದ್ಧಾರ, ಸಮಾನತೆ ಸಾಧ್ಯ ಎಂದು ಸಾರಿದ ನಾರಾಯಣ ಗುರುಗಳು, ಜನರಲ್ಲಿ ಅರಿವು ಮೂಡಿಸುತ್ತಾರೆ. ಶಿಕ್ಷಣ ವಂಚಿತ ಜನರ ಸಲುವಾಗಿ ಶಾಲೆಗಳನ್ನು ಆರಂಭಿಸಿ ಸಾವಿರಾರು ಜನರ ಜ್ಞಾನ ದೊರೆಯುವಂತೆ ಮಾಡಿದರು. ಹಾಗೇ ಮಹಿಳೆಯರ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದರು.

ಪ್ರಸ್ತುತ ಸಮಾಜದಲ್ಲಿ ಮಾನವೀಯತೆ ಬದಿಗೆ ಸರಿದು, ಧರ್ಮಾಂಧತೆ, ಜಾತೀಯತೆ ಅಟ್ಟಹಾಸದಿಂದ ಮೆರೆಯುತ್ತಿರುವ ಸನ್ನಿವೇಶದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಚಿಂತನೆಗಳ ಪುನರ್ಮನನದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ಕನ್ನಡದಲ್ಲಿದ್ದ ಕಾರಣಕ್ಕೆ ಚೆಕ್ ತಿರಸ್ಕಾರ : ಎಸ್‌ಬಿಐ ಬ್ಯಾಂಕ್‌ಗೆ 85 ಸಾವಿರ ರೂ. ದಂಡ ವಿಧಿಸಿದ ಕೋರ್ಟ್



ಧಾರವಾಡ: ಕನ್ನಡದಲ್ಲಿದ್ದ ಕಾರಣಕ್ಕೆ ಬ್ಯಾಂಕ್ ಚೆಕ್‌ನ್ನು ಅಮಾನ್ಯ ಹಿನ್ನೆಲೆ ಧಾರವಾಡದ ಗ್ರಾಹಕರ ವ್ಯಾಜ್ಯಗಳ ಆಯೋಗ ಬ್ಯಾಂಕ್‌ಗೆ 85,177 ರೂ. ದಂಡ ವಿಧಿಸಿದೆ. ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರ ಚೆಕ್‌ನ್ನು ಕನ್ನಡದಲ್ಲಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಎಸ್‌ಬಿಐ ಬ್ಯಾಂಕ್ ತಿರಸ್ಕರಿಸಿತ್ತು. ಚೆಕ್ ಮೂಲಕ ವಾದಿರಾಜಾಚಾರ್ಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದು, 6000 ರೂ. ಎಂದು ಕನ್ನಡದಲ್ಲಿ ಬರೆದು ಚೆಕ್ ನೀಡಲಾಗಿದೆ. ಕನ್ನಡದ ಅಂಕಿಗಳು ತಿಳಿಯದ ಕಾರಣ ಚೆಕ್ ಅಮಾನ್ಯ ಮಾಡಲಾಗಿದೆ. ಇದರಿಂದ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಧಾರವಾಡದ ಕಲ್ಯಾಣ ನಗರ 2ನೇ ಕ್ರಾಸ್‌ನಲ್ಲಿನ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಚೆಕ್ ಮುಖಾಂತರ ವಿದ್ಯುತ್ ಬಿಲ್ ತುಂಬದಂತೆ ಹೆಸ್ಟಾಂ ನಿರ್ಬಂಧ ಹೇರಿದ್ದು, ನೊಂದ ವಾದಿರಾಜಾಚಾರ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.

8 ತಿಂಗಳ ವಿಚಾರಣೆ ಬಳಿಕ ಗೆಲುವು : ಇದು ಕನ್ನಡಕ್ಕಾದ ಅವಮಾನ ಅಂತಾ ಕಾನೂನು ಹೋರಾಟ ಮಾಡಿದ್ದ ವಾದಿರಾಜಾಚಾರ್ಯ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ಆದರೆ ಎಲ್ಲ ವ್ಯವಹಾರಕ್ಕೂ ಕನ್ನಡ ಬಳಕೆ ಮಾಡುತ್ತಿದ್ದು, ಕನ್ನಡಕ್ಕಾಗಿ ಕಾನೂನು ಹೋರಾಟ ಮಾಡಿ ಕೊನೆಗೆ 8 ತಿಂಗಳ ವಿಚಾರಣೆ ಬಳಿಕ ಗೆಲುವು ಸಾಧಿಸಿದ್ದಾರೆ. ಕನ್ನಡ ಕಡೆಗಣಿಸೋ ಬ್ಯಾಂಕ್‌ಗಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಬೇಕು. ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರು, ಕನ್ನಡ ನಮ್ಮ ಆಡಳಿತ ಭಾಷೆ. ಕನ್ನಡಿಗರಾಗಿ ಕನ್ನಡ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ತ್ರಿಭಾಷಾ ನೀತಿಯಡಿಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಎತ್ತಿಹಿಡಿಯುವುದರಿಂದ ಈ ತೀರ್ಪು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌ನಾಗಭೂಷಣ ಮಾತನಾಡಿದ್ದು, ಈ ತೀರ್ಪು ಒಂದು ನಿದರ್ಶನವಾಗಬೇಕು. ಪಿಎಸ್‌ಯು ಮತ್ತು ಕೇಂದ್ರ ಕಚೇರಿಗಳು ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದರು.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ.

ಈ ಸದರಿ 3ನೇ ಬ್ಯಾಚ್‌ನ ತರಬೇತಿಯನ್ನು ದಿನಾಂಕ : 26.09.2022 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 30.09.2022ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಿನಾಂಕ : 08.08.2022ರಂದು ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಬರೆದಿರುವ ಪತ್ರವನ್ನು ತಾವು ನೋಡಬಹುದು. ಪ್ರತಿನಿಧಿ ಶುಲ್ಕವನ್ನು ಚೆಕ್ / ಡಿ.ಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 20.09.2022ರೊಳಗಾಗಿ ಪಾವತಿಸಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಯವರು ತಿಳಿಸಿರುತ್ತಾರೆ.

ದಿನಾಂಕ : 20.09.2022 ರಂದು ಮಹಾಮಂಡಳದ 57ನೇ ವಾರ್ಷಿಕ ಮಹಾಸಭೆ

ಬೆಂಗಳೂರು : ಮಹಾಮಂಡಳದ 2021-22ನೇ ಸಾಲಿನ 57ನೇ ವಾರ್ಷಿಕ ಮಹಾಸಭೆಯನ್ನು 20ನೇ ಸೆಪ್ಟೆಂಬರ್ 2022ರ ಮಂಗಳವಾರ ಮಧ್ಯಾಹ್ನ 12.15 ಗಂಟೆಗೆ ಮಹಾಮಂಡಳದ ಡಿ|| ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಮಹಾಮಂಡಳದ ಅರ್ಹ ಸದಸ್ಯ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಬೇಕಾಗಿ ವಿನಂತಿ. ಒಂದು ಸದಸ್ಯ ಬ್ಯಾಂಕಿನಿಂದ ಒಬ್ಬ ಪ್ರತಿನಿಧಿಗೆ ಮಹಾಸಭೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ದಿನಾಂಕ : 28.09.2022ರಂದು ಗುಲ್ಬರ್ಗಾದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಬೆಂಗಳೂರು : ಮಹಾಮಂಡಳವು ದಿನಾಂಕ : 28.09.2022 ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು “ಗ್ರಾಂಡ್ ಹೋಟೆಲ್ ಪಬ್ಲಿಕ್ ಗಾರ್ಡನ್” ಗುಲ್ಬರ್ಗಾ ಇಲ್ಲಿ ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಅಧ್ಯಕ್ಷರ ಮತ್ತು ನಿರ್ದೇಶಕ ಮಂಡಳಿಯ ಹಾಗೂ

ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಹಾಗೂ ಬ್ಯಾಂಕಿನ ಬೆಳವಣಿಗೆಗೆ ಅವಶ್ಯವಿರುವ ವಿಷಯಗಳನ್ನು ಸಂಗ್ರಹಿಸಿ ನುರಿತ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು.

ತಾವು ಕೂಡಲೇ ತಮ್ಮ ಬ್ಯಾಂಕಿನ ಪ್ರತಿನಿಧಿಗಳ ಹೆಸರುಗಳನ್ನು ಮಹಾಮಂಡಳದಲ್ಲಿ ದಿನಾಂಕ : 23.09.2022ರೊಳಗಾಗಿ ನೋಂದಾಯಿಸಿ ಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ತಮ್ಮ ಬ್ಯಾಂಕಿನ ಆಡಳಿತ ಮಂಡಳಿ

ನಿರ್ದೇಶಕರುಗಳು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಭಾಗವಹಿಸಿ, ಈ ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಯವರು ಕೋರಿರುತ್ತಾರೆ.

ಈ ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಈಗಾಗಲೇ ತಮ್ಮ ಬ್ಯಾಂಕಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ.

ಶ್ರೀ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕ್ : 58 ವಾರ್ಷಿಕ ಮಹಾಸಭೆ

ಬಾದಾಮಿ : ಶ್ರೀ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕಿನ 58ನೇ ವಾರ್ಷಿಕ ಮಹಾಸಭೆಯು ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ.ಕೆ. ಪಟ್ಟಣಲೇಖ್ಯ ಅವರು ವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು. ಈ ಮಹಾಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳು, ವ್ಯವಸ್ಥಾಪನಾ ಮಂಡಳಿಯ ಚೇರಮನ್ ಮತ್ತು ಸದಸ್ಯರು, ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

75ನೇ ಅಮೃತ ಮಹೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಸಂದರ್ಭದಲ್ಲಿ ಸವಿನೆನಪಿಗಾಗಿ 115ಜನ ಮಾಜಿ ಸೈನಿಕರನ್ನು, 7ಜನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರನ್ನು, ಬಾದಾಮಿ ಪೋಲೀಸ್ ವೃತ್ತದಲ್ಲಿ ಕೊರೋನಾ ಮತ್ತು ನೆರೆಹಾವಳಿಯ ಪರಿಸ್ಥಿತಿಯನ್ನು ಸುಲಲಿತವಾಗಿ ನಿಭಾಯಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾದ ಶ್ರೀ ರಮೇಶ ಹಾನಾಪೂರ, ಸಿಪಿಎ ಶ್ರೀ ಪ್ರಕಾಶ ಬಣಕಾರ, ಪಿಎಸ್‌ಎ ಹಾಗೂ ಶ್ರೀ ಗುರುರಾಜ್ ಸುಣಗದ, 3 ಪೋಲೀಸ್ ಸಿಬ್ಬಂದಿಯನ್ನು, ಬ್ಯಾಂಕಿನ 7 ಜನ ನಿವೃತ್ತ ನೌಕರರನ್ನು, 30 ಉತ್ತಮ ಗ್ರಾಹಕರನ್ನು ಹಾಗೂ 100ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಭೆಯಲ್ಲಿ ಸನ್ಮಾನಿಸಿ ಸತ್ಕರಿಸಿರುವುದು ಈ ವರ್ಷದ ಮಹಾಸಭೆಯ ವಿಶೇಷತೆಯಾಗಿತ್ತು.



ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆ, ನಾಗರ ರೂ. 253.06 ಲಕ್ಷ ಲಾಭ ಹಾಗೂ ಸದಸ್ಯರಿಗೆ 10% ಡಿವಿಡೆಂಡ್ ಘೋಷಣೆ

ನಾಗರ : ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ ದೇವೇಂದ್ರರವರು 2021-2022ನೇ ಸಾಲಿನ 107ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಆರ್ ಶ್ರೀನಿವಾಸ್, ನಿರ್ದೇಶಕರಾದ ಶ್ರೀ ಎಸ್ ಗಜಾನನ ಜೋಯಿಸ್, ಶ್ರೀ ಕೃಷ್ಣಮೂರ್ತಿ ಭಂಡಾರಿ,



ಶ್ರೀ ವಿ ಗುರು, ಶ್ರೀ ಎಮ್ ಎಸ್ ಗೌಡರ್, ಶ್ರೀ ಸರಸ್ವತಿ ನಾಗರಾಜ್, ಶ್ರೀ ಹರಲ್ಡ್ ರಾಡ್ರಿಗಸ್, ಉದಯ ಕಾಮತ್, ಶ್ರೀ ಆರ್ ವಿನಾಯಕ ರಾವ್, ಶ್ರೀ ಶ್ರೀರಾಮ್ ಎಸ್.ಎಸ್. ಹಾಗೂ ಬ್ಯಾಂಕಿನ ಶ್ರೀ ನಾರಾಯಣ, ಶ್ರೀ ರಮೇಶ್ ಎಮ್ ಎಸ್, ಶ್ರೀ ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶಂಕರ್, ಶ್ರೀಮತಿ ಶೋಭಾ ಲಂಬೋದರ್, ಶ್ರೀಮತಿ ಲಲಿತಾಂಬಿಕೆ ಬಿ ರವರು ಉಪಸ್ಥಿತರಿದ್ದರು.

ಚೆಕ್ ಮೂಲಕ ಪಾವತಿ ಮಾಡಲು ಪಾಸಿಟಿವ್ ಪೇ ಸಿಸ್ಟಮ್

ಹೈದರಾಬಾದ್ : ಈಗ ಎಲ್ಲೆಲ್ಲೂ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ದೊಡ್ಡ ಪ್ರಮಾಣದ ಪಾವತಿಗೆ ಈಗಲೂ ಚೆಕ್‌ಗಳನ್ನೇ ಬಳಸಲಾಗುತ್ತಿದೆ. ಆದರೆ ಚೆಕ್ ಮೇಲೆ ನಮೂದಿಸಲಾದ ಮೊತ್ತವನ್ನು ಅಥವಾ ಸಹಿಯನ್ನು ತಿದ್ದುವುದು ಹಾಗೂ ಆ ಮೂಲಕ ಫೋರ್ಜರಿ ಮಾಡುವ ಸಮಸ್ಯೆಗಳು ಸವಾಲಾಗಿ ಉಳಿದಿವೆ. ಈಗ ಈ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಸಿಟಿವ್ ಪೇ ಸಿಸ್ಟಮ್ (ಧನಾತ್ಮಕ ಪಾವತಿ ವ್ಯವಸ್ಥೆ) (Positive Pay System - PPS) ಎಂಬ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಲಾಗಿದೆ. ಇದರಿಂದ ಚೆಕ್ ವ್ಯವಹಾರಗಳು ಮತ್ತಷ್ಟು ಸುರಕ್ಷಿತವಾಗಲಿವೆ.

ಹೊಸ ವ್ಯವಸ್ಥೆಯ ಪ್ರಕಾರ-ಚೆಕ್‌ನಲ್ಲಿ ನಮೂದಿಸಲಾದ ಮೊತ್ತ ಹಾಗೂ ಯಾರ ಹೆಸರಿಗೆ ಚೆಕ್ ನೀಡಲಾಗಿದೆ ಎಂಬ ವಿವರಗಳನ್ನು ಮೊದಲೇ ಬ್ಯಾಂಕಿಗೆ ನೀಡಬೇಕಾಗುತ್ತದೆ. ಹೀಗೆ ಚೆಕ್ ಮಾಹಿತಿ ನೀಡದಿದ್ದರೆ ಅಂಥ ಚೆಕ್‌ಗಳನ್ನು ಬ್ಯಾಂಕ್ ಪಾಸ್ ಮಾಡುವುದಿಲ್ಲ.

5 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಕ್ಲಿಯರ್ ಮಾಡುವ ಮುನ್ನ ಬ್ಯಾಂಕ್‌ಗಳು ಗ್ರಾಹಕರಿಂದ ಪಾಸಿಟಿವ್ ಪೇ ಸಿಸ್ಟಮ್ ಖಾತರಿಯನ್ನು ಪಡೆದುಕೊಳ್ಳುತ್ತವೆ. ಈ ನಿಯಮಗಳು ಆಗಸ್ಟ್ 1

ರಿಂದಲೇ ಜಾರಿಯಾಗಿವೆ. ಗ್ರಾಹಕರು ಎಲ್ಲಾ ಚೆಕ್‌ಗಳಿಗೆ ಈ ಸೌಲಭ್ಯವನ್ನು ಬಳಸುವ ವಿವೇಚನೆಯನ್ನು ಹೊಂದಿರುತ್ತಾರೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಇದು ಕಡ್ಡಾಯವಾಗಿದೆ. ಧನಾತ್ಮಕ ಪಾವತಿ ವ್ಯವಸ್ಥೆಯ ದೃಢೀಕರಣದ ಅಡಿಯಲ್ಲಿ, ಗ್ರಾಹಕರು ಚೆಕ್ ಸಂಖ್ಯೆ, ದಿನಾಂಕ, ಸಂಖ್ಯೆಗಳು ಮತ್ತು ಅಕ್ಷರಗಳಲ್ಲಿನ ಮೊತ್ತ, ಚೆಕ್ ಅನ್ನು ತೆಗೆದುಕೊಂಡ ವ್ಯಕ್ತಿಯ ಹೆಸರು ಮತ್ತು ವಹಿವಾಟು ಕೋಡ್ ಅನ್ನು ಬ್ಯಾಂಕ್‌ಗೆ ತಿಳಿಸಬೇಕು. ವಿವರಗಳನ್ನು SMS, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ATM ಮೂಲಕ ಅಥವಾ ಸಂಬಂಧಪಟ್ಟ ಬ್ಯಾಂಕ್ ಶಾಖೆ ಅಥವಾ ಸೇವಾ ಕೇಂದ್ರದಲ್ಲಿ (ಕೆಲಸದ ಸಮಯದಲ್ಲಿ) ನಮೂದಿಸಬಹುದು.

ಚೆಕ್ ಕ್ಲಿಯರೆನ್ಸ್‌ಗೆ ಬಂದಾಗ ಬ್ಯಾಂಕ್ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಯಾವುದೇ ವ್ಯತ್ಯಾಸವಿದ್ದರೆ ಪಾವತಿಯನ್ನು ತಡೆ ಹಿಡಿಯುತ್ತದೆ. ಒಮ್ಮೆ ವಿವರಗಳನ್ನು ನೋಂದಾಯಿಸಿದ ನಂತರ ಅವುಗಳನ್ನು ಬದಲಾಯಿಸಲಾಗುವುದಿಲ್ಲ. ಆದರೆ ಖಾತೆದಾರನಿಗೆ ಚೆಕ್ ಪಾವತಿಯನ್ನು ನಿಲ್ಲಿಸುವ ಹಕ್ಕಿದೆ. ಚೆಕ್‌ಗಳನ್ನು ನೀಡುವ ಗ್ರಾಹಕರು ಚೆಕ್ ಕ್ಲಿಯರೆನ್ಸ್‌ಗೆ ಬರುವ ಮುನ್ನ ತಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಮಹಾವೀರ ಬ್ಯಾಂಕಿನ 49ನೇ ಸರ್ವ ಸದಸ್ಯರ ಮಹಾಸಭೆ



ಬೆಳಗಾವಿ : ಮಹಾವೀರ ಕೋ-ಆಪ್ ಬ್ಯಾಂಕಿನ 49ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು 21/08/2022 ರಂದು ಬೆಳಗಾವಿ ನಗರದ ಹಿಂದವಾಡಿಯಲ್ಲಿರುವ ಮಹಾವೀರ ಭವನದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಬಾಳಾಸಾಹೇಬ ಬಿ. ಪಾಟೀಲ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಪದ್ಮಾ ಬಿ.

ವನಕುದರೆ ಇವರ ಉಪಸ್ಥಿತಿಯಲ್ಲಿ ಜರುಗಿತು.

ಬ್ಯಾಂಕಿನ ವತಿಯಿಂದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಹಾಗೂ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕರಾದ ಎಸ್.ಎಸ್.ಖೇಮಲಾಪುರೆ, ಯು.ಟಿ.ಕೊಲ್ಹಾಪುರೆ, ಎ.ಬಿ.ಪಾಟೀಲ, ಬಿ.ಬಿ.ಮಿರ್ಜೆ, ಬಿ.ಬಿ.ಪುಜಾರ, ಎಚ್.ಎಮ್.ಕಲಮನಿ, ಎ.ವಿ.ಪಾಟೀಲ, ಶ್ರೀಮತಿ ಎ.ಎಸ್.ಪಾಟೀಲ ಮತ್ತು ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಸ್.ಮಿರ್ಜೆ ಹಾಗೂ ಎಸ್.ಎಸ್.ಲೆಂಗಡೆ ಮತ್ತಿತರರು ಉಪಸ್ಥಿತರಿದ್ದರು.



ವಿಶ್ವಕರ್ಮ ಬ್ಯಾಂಕ್ : ಕೃಷ್ಣೋಗ ತಪಾಸಣಾ ಶಿಬಿರ



ವಿಶ್ವಕರ್ಮ ಸಹಕಾರ ಬ್ಯಾಂಕಿನ 47ನೇಯ ಸಾಮಾನ್ಯ ವಾರ್ಷಿಕ ಸಭೆಯ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರಿಗೆ ಮತ್ತು ಚಿನ್ನದ ಕೆಲಸಗಾರರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ಶ್ರೀ ಕಾಳಿಕಾಂಭ ಸೇವಾ ಸಮಿತಿ ಮತ್ತು ವಿಶ್ವಕರ್ಮ ಯುವ ವೇದಿಕೆಯ ಸಹಯೋಗದೊಂದಿಗೆ ಜರುಗಿದ ಈ ಶಿಬಿರದ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಡಿ. ಭಾಸ್ಕರ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಎಲ್. ಹರೀಶ್, ಶ್ರೀ ಕಾಳಿಕಾಂಭ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಆಚಾರ್ಯ, ವಿಶ್ವಕರ್ಮ ಯುವ ವೇದಿಕೆಯ ಕಾರ್ಯದರ್ಶಿ ಆದ ಶ್ರೀ ರಕ್ಷಿತ್ ಮತ್ತು ಬ್ಯಾಂಕಿನ ನಿರ್ದೇಶಕರಾದ ಶ್ರೀ ಎನ್. ಗೋಪಾಲಕೃಷ್ಣ ಆಚಾರ್, ಶ್ರೀಮತಿ ಎಸ್. ಜಯಶ್ರೀ ವಿ. ಆಚಾರ್, ಶ್ರೀ ಪಿ. ಜಗದೀಶ್ ಆಚಾರ್ಯ, ಶ್ರೀ ಕೆ. ಲೋಕೇಶ್ ಆಚಾರ್ಯ, ಶ್ರೀ ಸೀತಾರಾಮ ಆಚಾರ್ಯ, ಶ್ರೀ ರಾಜೇಶ್, ಶ್ರೀ ಜಗದೀಶ್ ಜೆ., ಶ್ರೀ ಶರತ್ ಕೆ. ಆಚಾರ್ಯ, ಶ್ರೀ ಹರಿಪ್ರಸಾದ್, ಶ್ರೀ ಜಯಪ್ರಕಾಶ್ ಆಚಾರ್ಯ, ಶ್ರೀಮತಿ ರೇಷ್ಮಾ ಆಚಾರ್ಯ, ಶ್ರೀ ಗುರುಪ್ರಸಾದ್ ಶೆಟ್ಟಿ ಬಿ. ಇವರುಗಳು ಉಪಸ್ಥಿತರಿದ್ದು ಸಹಕರಿಸಿದರು.

ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ. ಪದ್ಮನಾಭ ಕಾಮತ್ ಮತ್ತು ಕೆ.ಎಂ.ಸಿ. ಆಸ್ಪತ್ರೆಯ ನುರಿತ ತಜ್ಞರುಗಳ ಸಹಕಾರದೊಂದಿಗೆ ಈ ಆರೋಗ್ಯ ಶಿಬಿರವು ಯಶಸ್ವಿಯಾಗಿ ಜರುಗಿತು. ಈ ಶಿಬಿರದಲ್ಲಿ ಸುಮಾರು 200 ಜನ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದರು.

ಎಂ.ಸಿ.ಸಿ. ಬ್ಯಾಂಕಿನ ಸಂಸ್ಥಾಪಕ ಶಾಖೆಯ ಗ್ರಾಹಕ ಸಂಪರ್ಕ ಸಭೆ 2022

ದಿನಾಂಕ : 28.08.2022ರಂದು ಎಂ.ಸಿ.ಸಿ. ಬ್ಯಾಂಕಿನ ಸಂಸ್ಥಾಪಕ (ಹಂಪನಕಟ್ಟ) ಶಾಖೆಯ ಗ್ರಾಹಕ ಸಂಪರ್ಕ ಸಭೆ - 2022 ಯನ್ನು ಬ್ಯಾಂಕಿನ ಹಂಪನಕಟ್ಟದಲ್ಲಿರುವ ಆಡಳಿತ ಕಚೇರಿಯ 2ನೇ ಮಹಡಿಯಲ್ಲಿರುವ ಪಿ.ಎಫ್. ಎಕ್ಸ್. ಸಲ್ವಾನ್ ಮೆಮೋರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮಿಲಗ್ರಿಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಬೊನವೆಂಚರ್ ನಜರೆತ್ ಇವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರು ಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ, ಅಡ್ಡೂರು ಹರಿಶ್ಚಂದ್ರ ಆಚಾರ್ಯ ಮತ್ತು ಸಿಲಾ ಅಡ್ವೆಟೈಸರ್ಸ್ ಇದರ ಪಾಲುದಾರರಾದ ವಾಲ್ಟರ್ ಡೇವಿಡ್ ಮೊಂತೇರೊ ಇವರು ಗೌರವ ಅತಿಥಿಗಳಾಗಿದ್ದರು. ವಂದನೀಯ ಫಾ. ಬೊನವೆಂಚರ್ ನಜರೆತ್‌ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಬೆಳಕಿನ ಮಹತ್ವದ ಬಗ್ಗೆ ತಿಳಿಸಿ, ಬ್ಯಾಂಕ್ ಕಳೆದ 110 ವರ್ಷಗಳಿಂದ ಉತ್ತಮ ಗ್ರಾಹಕ ಸೇವೆಯನ್ನು ನೀಡಿ ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿರುವುದಕ್ಕೆ ಬ್ಯಾಂಕಿನ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.



ಬ್ಯಾಂಕಿನ ನಿರ್ದೇಶಕರಾದ ಡಾ|| ಜೆರಾಲ್ಡ್ ಪಿಂಟೊ, ಅನಿಲ್ ಪತ್ತಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ|| ಪ್ರೀಡ ಪ್ಲಾವಿಯ ಡಿಸೋಜ, ಐರಿನ್ ರೆಬೆಲ್ಲೊ, ವೃತ್ತಿಪರ ನಿರ್ದೇಶಕರಾದ ಸುಶಾಂತ್ ಸಿ.ಎ. ಸಲ್ವಾನ್ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶರ್ಮಿಷಾ ಡಯನ್ ಮಿನೆಜಸ್, ಆಲ್ವಿನ್ ಪಿ. ಮೊಂತೇರೊ, ಮಹಾಪ್ರಬಂಧಕ ಸುನಿಲ್ ಮಿನೆಜಸ್, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೆಜಸ್‌ರವರು ಹಾಜರಿದ್ದರು.

ದಿ ಆರ್ಯ ವೈಶ್ಯ ಕೋ-ಆಪರೇಟಿವ ಬ್ಯಾಂಕ್ : 103ನೇ ವಾರ್ಷಿಕ ಮಹಾಸಭೆ

ಹುಬ್ಬಳ್ಳಿ : ದಿ ಆರ್ಯ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್, ಹುಬ್ಬಳ್ಳಿ ಇದರ 103ನೇ ವಾರ್ಷಿಕ ಮಹಾಸಭೆಯು ದಿನಾಂಕ 04-09-2022ರಂದು ಗೋಕುಲ ರಸ್ತೆ, ಹುಬ್ಬಳ್ಳಿಯ ಹೆಬಸೂರ ಭವನದಲ್ಲಿ ಬ್ಯಾಂಕಿನ ಚೇರಮನ್‌ರಾದ ಶ್ರೀ ವಿಷ್ಣು ಜಿ. ಸವಣೂರ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಬ್ಯಾಂಕಿನ ಮಾಜಿ ಚೇರಮನ್ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳಾದ ಶ್ರೀ ಬಸವರಾಜ ಜಿ ಹೆಬಸೂರ, ಹುಬ್ಬಳ್ಳಿ ವೈಸ ಚೇರಮನ್ ಶ್ರೀ ರವೀಂದ್ರ ಜಿ. ಚಾಟಕೊಂಡಿ ಹಾಗೂ ಬ್ಯಾಂಕಿನ ನಿರ್ದೇಶಕರು ಶ್ರೀ ಅರುಣ ಬಿ.ದೊಡ್ಡಮನಿ, ಸಾ: ಧಾರವಾಡ, ಶ್ರೀ ವಿಠಲ ಕೆ.ಇಂಗಳಹಳ್ಳಿ, ಸಾ: ಹುಬ್ಬಳ್ಳಿ, ಶ್ರೀ ಕಿರಣ ಬಿ. ಹೇಮಾದ್ರಿ(ಹೆಬಸೂರ), ಸಾ: ಹುಬ್ಬಳ್ಳಿ, ಶ್ರೀ ನಾರಾಯಣ ಎಚ್. ಇಲ್ಲೂರ ಸಾ: ಮುಂಡರಗಿ, ಶ್ರೀ ಯಲ್ಲಣ್ಣ ಕೆ.ಗುಜಮಾಗಡಿ, ಸಾ: ನರಗುಂದ, ಶ್ರೀ ವೀರಣ್ಣ ಟಿ. ಹೇಮಾದ್ರಿ, ಸಾ: ಗದಗ, ಶ್ರೀ ಎಮ್.ವಿ.ಸೋಮಣ್ಣ, ವಕೀಲರು, ಸಾ: ಹುಬ್ಬಳ್ಳಿ, ಶ್ರೀ ಸಚಿನ್ ಎ. ಘಂಟೆಪ್ಪನವರ, ಸಾ: ಹುಬ್ಬಳ್ಳಿ, ಶ್ರೀಮತಿ ಅರುಣಾ ಮು. ಚಾಟಕೊಂಡಿ, ಸಾ: ಹುಬ್ಬಳ್ಳಿ, ಹಾಗೂ ಶ್ರೀಮತಿ ಶಿಲ್ಪಾ ನಾ. ಬಳ್ಳಾರಿ, ಸಾ: ಅಳಗವಾಡಿ ಹಾಜರಿದ್ದರು.



ದೇಶದಲ್ಲಿ ವಶಪಡಿಸಿಕೊಂಡ ನಕಲಿ ಹಣದಲ್ಲಿ ರೂ.2,000 ಮುಖಬೆಲೆ ನೋಟುಗಳಿದ್ದೇ ಸಿಂಹಪಾಲು

ನವದೆಹಲಿ : 2021ರಲ್ಲಿ ದೇಶದಲ್ಲಿ ವಶಪಡಿಸಿಕೊಂಡ ಎಲ್ಲಾ ನಕಲಿ ಹಣದಲ್ಲಿ ಸುಮಾರು ಶೇಕಡ 60ರಷ್ಟು ನೋಟುಗಳು 2,000 ರೂಪಾಯಿ ಮುಖಬೆಲೆಯದ್ದಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಗ್ರಹಿಸಿದ ಕ್ರೈಮ್ ಇನ್ ಇಂಡಿಯಾ 2021 ವರದಿ ಹೇಳಿದೆ.

2021ರಲ್ಲಿ ವಶಪಡಿಸಿಕೊಂಡ ಒಟ್ಟು 20.39 ಕೋಟಿ ರೂಪಾಯಿ ಮೌಲ್ಯದ ನಕಲಿ ಭಾರತೀಯ ಕರೆನ್ಸಿ ನೋಟುಗಳಲ್ಲಿ 12.18 ಕೋಟಿ ರೂಪಾಯಿ ಮೌಲ್ಯದ ನೋಟುಗಳು 2,000 ರೂಪಾಯಿ ಮುಖ ಬೆಲೆಯದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2016ರಲ್ಲಿ ಹಳೆಯ 500 ಮತ್ತು 1,000 ರೂಪಾಯಿ ಮೌಲ್ಯದ ನೋಟುಗಳನ್ನು ಸರ್ಕಾರ ರದ್ದುಗೊಳಿಸಿದ ನಂತರ 2,000 ರೂಪಾಯಿ ಮತ್ತು 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಎನ್) ಚಲಾವಣೆಯನ್ನು ತಡೆಯುವುದು 2016 ರ ನೋಟು ಅಮಾನ್ಯೀಕರಣದ ಪ್ರಾಥಮಿಕ ಉದ್ದೇಶಗಳಲ್ಲಿ

ಒಂದಾಗಿದೆ ಎಂದು ಸರ್ಕಾರ ಹೇಳಿತ್ತು.

ಆದರೆ 2016 ನೋಟು ಅಮಾನ್ಯೀಕರಣದ ನಂತರ ಭಾರತದಲ್ಲಿ ನಕಲಿ ಹಣ ಪತ್ತೆಯಾಗುತ್ತಿರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.

2016ರಿಂದ ನಕಲಿ ನೋಟು ಹಾವಳಿ ಹೆಚ್ಚಳ : 2016 ರಲ್ಲಿ 15.92 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿ ವಶಪಡಿಸಿಕೊಂಡರೆ, 2021 ರಲ್ಲಿ 2017 ರಲ್ಲಿ 28.10 ಕೋಟಿ ರೂಪಾಯಿ, 2018 ರಲ್ಲಿ 17.95 ಕೋಟಿ ರೂಪಾಯಿ, 2019ರಲ್ಲಿ 25.39 ಕೋಟಿ ರೂಪಾಯಿ, 2020ರಲ್ಲಿ 92.139 ಕೋಟಿ ರೂಪಾಯಿ ಮತ್ತು 2021ರಲ್ಲಿ 20.39 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮಾನ್ಯೀಕರಣಕ್ಕೂ ಮೊದಲು ಅಂದರೆ 2015ರಲ್ಲಿ 15.48 ಕೋಟಿ ರೂಪಾಯಿ ಮೌಲ್ಯದ ನಕಲಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

ಭಾರತದ ಆರ್ಥಿಕ ಚೇತರಿಕೆಗೆ ಅಡ್ಡಿಯಾಗದು ಜಾಗತಿಕ ಚಕ್ರಾಂತ : ಮೂಡಿಸ್

ನವದೆಹಲಿ : ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಭಾರತದ ಅರ್ಥ ವ್ಯವಸ್ಥೆಯ ಚೇತರಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಮೂಡಿಸ್ ಇನ್‌ವೆಸ್ಟ್‌ಮೆಂಟ್ ಸರ್ವಿಸ್ ಹೇಳಿದೆ. ರಷ್ಯಾ-ಉಕ್ರೇನ್ ಸಂಘರ್ಷ, ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದು, ಕೇಂದ್ರೀಯ ಬ್ಯಾಂಕ್‌ಗಳ ಹಣಕಾಸು ನೀತಿ ಬಿಗಿಗೊಂಡಿರುವುದು ಸೇರಿದಂತೆ ಹಲವು ಸವಾಲುಗಳನ್ನು ಜಾಗತಿಕ ಆರ್ಥಿಕತೆಯು ಎದುರಿಸುತ್ತಿದೆ. ಈ ಸವಾಲುಗಳು ಭಾರತದ ಅರ್ಥ ವ್ಯವಸ್ಥೆಯ ಚೇತರಿಕೆ ಹಾದಿಗೆ ಅಡ್ಡಿಯಾಗುವ ಸಂಭವ ಇಲ್ಲ ಎಂದು ತಿಳಿಸಿದೆ.



ಭಾರತದ ಆರ್ಥಿಕತೆಯು ಹಿಂದಿನ ಹಣಕಾಸು ವರ್ಷದಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ಸಂಸ್ಥೆಯು ಅಂದಾಜು ಮಾಡಿದೆ.

ಮುನ್ಸೂಚನೆ : ಸಂಸ್ಥೆಯು ಭಾರತಕ್ಕೆ ಹೂಡಿಕೆ ಶ್ರೇಣಿಯಲ್ಲಿ ಅತ್ಯಂತ ಕಡಿಮೆಯದಾಗಿರುವ 'ಬಿಎಎ3' ರೇಟಿಂಗ್ ನೀಡಿದೆ. ಆದರೂ, ದೇಶದ ಆರ್ಥಿಕ ಮುನ್ನೋಟವು ಸ್ಥಿರವಾಗಿರಲಿದೆ ಎಂದು ಹೇಳಿದೆ. ಬಂಡವಾಳ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಆರ್ಥಿಕ ಬೆಳವಣಿಗೆಯ ಮೇಲೆ ಈ ಹಿಂದೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಕಡಿಮೆ ಅಪಾಯ ಉಂಟು ಮಾಡಲಿವೆ. ಕೋವಿಡ್ ಸಾಂಕ್ರಾಮಿಕದ ನಂತರ ಆರ್ಥಿಕತೆಯಲ್ಲಿ ಕಂಡುಬರುತ್ತಿರುವ ಚೇತರಿಕೆಗೆ ಅನುಕೂಲ ಮಾಡಿಕೊಡಲಿವೆ ಎಂದು ಅದು ತಿಳಿಸಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಎನ್.ಡಿ.ಟಿ.ಎಲ್.ನ ಶೇ.4.5%ರಷ್ಟನ್ನು ಕ್ಯಾಶ್ ರಿಜರ್ವ್ ರೇಷಿಯೋ (ಸಿಆರ್‌ಆರ್) ರೂಪದಲ್ಲಿಡಬೇಕಾಗಿದೆ. ಇದುವರೆಗೆ ನಾವು ಐಡಿಬಿಐ ಬ್ಯಾಂಕಿನ ಚಾಲ್ತಿ ಖಾತೆಯಲ್ಲಿರುವ ಮೊತ್ತವನ್ನು ಸಿಆರ್‌ಆರ್‌ಗೆ ಪರಿಗಣಿಸುತ್ತಿದ್ದೇವು. ಐಡಿಬಿಐ ಬ್ಯಾಂಕು ಈಗ ಖಾಸಗಿ ಬ್ಯಾಂಕ್ ಆಗಿರುವುದರಿಂದ, ಆ ಬ್ಯಾಂಕಿನ ಚಾಲ್ತಿ ಖಾತೆಯಲ್ಲಿರುವ ಮೊತ್ತವನ್ನು ಸಿ.ಆರ್.ಆರ್.ಗೆ ಪರಿಗಣಿಸುವಂತಿಲ್ಲವೆಂದು ನಮ್ಮ ಲೆಕ್ಕಪರಿಶೋಧಕರು ಅಭಿಪ್ರಾಯ ನೀಡಿದ್ದಾರೆ. ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ನೀಡಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಧಾರವಾಡ.

ಉತ್ತರ : ಭಾರತೀಯ ರಿಜರ್ವ್ ಬ್ಯಾಂಕು ತನ್ನ ದಿನಾಂಕ: ಜುಲೈ 20, 2021ರಲ್ಲಿ ನಗದು ಮೀಸಲು ಅನುಪಾತ (ಸಿ.ಆರ್.ಆರ್)ದ ಬಗ್ಗೆ ನೀಡಿರುವ ಮಾಸ್ಟರ್ ಡೈರೆಕ್ಷನ್ ಸಿಆರ್‌ಆರ್ ಲೆಕ್ಕ ಹಾಕುವ ಬಗೆಯನ್ನು ವಿವರಿಸುತ್ತದೆ. ಈ ಮಾಸ್ಟರ್ ಡೈರೆಕ್ಷನ್‌ನ್ನು ಏಪ್ರಿಲ್ 06, 2022ರಲ್ಲಿ ನವೀಕರಿಸಲಾಗಿದೆ. ನಾನ್ ಷೆಡ್ಯೂಲ್ಡ್ ಪಟ್ಟಣ ಸಹಕಾರ ಬ್ಯಾಂಕುಗಳು ಇಡಬೇಕಾದ ಸಿಆರ್‌ಆರ್‌ನ್ನು ಲೆಕ್ಕಾಚಾರ ಮಾಡುವ ವಿಧಾನವನ್ನು ಮಾಸ್ಟರ್ ಡೈರೆಕ್ಷನ್‌ನ ಅನುಬಂಧ-IVರಲ್ಲಿ ನೀಡಿರುವ ಫಾರಂ 1ರಲ್ಲಿ ವಿವರಿಸಲಾಗಿದೆ. ನಗದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಅಪೆಕ್ಸ್ ಬ್ಯಾಂಕು ಮತ್ತು ಜಿಲ್ಲಾ ಸಹಕಾರ ಬ್ಯಾಂಕುಗಳ ಚಾಲ್ತಿ ಖಾತೆಯಲ್ಲಿರುವ ಮೊತ್ತವನ್ನು ಸಿಆರ್‌ಆರ್‌ಗೆ ಪರಿಗಣಿಸಲಾಗುವುದು. ಸರಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಈ ಮಾಸ್ಟರ್ ಡೈರೆಕ್ಷನ್‌ನಲ್ಲಿ “ಅನುಗುಣವಾದ ಹೊಸ ಬ್ಯಾಂಕುಗಳು –Corresponding

New Banks” ಎಂದು ಕರೆಯಲಾಗಿದೆ ಮತ್ತು ಖಾಸಗಿ ಬ್ಯಾಂಕುಗಳನ್ನು “ಬ್ಯಾಂಕಿಂಗ್ ಕಂಪನಿಗಳು” ಎಂದು ಕರೆಯಲಾಗಿದೆ. ಅನುಬಂಧ-IVರ ಅಡಿಯಲ್ಲಿ ನೀಡಲಾದ ಟಿಪ್ಪಣಿಯಲ್ಲಿ ಐಡಿಬಿಐ ಬ್ಯಾಂಕ್‌ನ್ನು ಅನುಗುಣವಾದ ಹೊಸ ಬ್ಯಾಂಕುಗಳ ಅಡಿಯಲ್ಲಿ ಸೇರಿಸಲಾಗಿದೆಯೇ ಹೊರತು “ಬ್ಯಾಂಕಿಂಗ್ ಕಂಪನಿ”ಗಳ ಅಡಿಯಲ್ಲಲ್ಲ. ಅನುಗುಣವಾದ ಹೊಸ ಬ್ಯಾಂಕು (ಸಹಕಾರ ಸ್ವಾಮ್ಯದ ಬ್ಯಾಂಕು)ಗಳ ಚಾಲ್ತಿ ಖಾತೆಗಳಲ್ಲಿರುವ ಮೊತ್ತವನ್ನು ಸಿಆರ್‌ಆರ್‌ಗೆ ಪರಿಗಣಿಸಲಾಗುವುದರಿಂದ, ನಮ್ಮ ಅಭಿಪ್ರಾಯದಲ್ಲಿ ಐಡಿಬಿಐ ಬ್ಯಾಂಕ್‌ನ ಚಾಲ್ತಿ ಖಾತೆಯಲ್ಲಿರುವ ಮೊತ್ತವನ್ನು ಕೂಡಾ ಸಿ.ಆರ್.ಆರ್‌ಗೆ ಪರಿಗಣಿಸಲಾಗುವುದು.

02. ಶಾಲೆಗೆ ಬೇಕಾದ ಆಟದ ಮೈದಾನ ಖರೀದಿಗಾಗಿ ಒಂದು ಟ್ರಸ್ಟ್‌ಗೆ ನಮ್ಮ ಬ್ಯಾಂಕು ಸಾಲ ನೀಡಿದೆ. ಟ್ರಸ್ಟ್‌ನ ಮೂರು ಮಂದಿ ಟ್ರಸ್ಟಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯ (Individual Capacity)ದಲ್ಲಿ ಸಾಲಕ್ಕೆ ಜಾಮೀನುದಾರರಾಗಿರುವುದಲ್ಲದೆ, ತಮ್ಮ ಸ್ವಂತ ಆಸ್ತಿಯನ್ನು ಬ್ಯಾಂಕಿಗೆ ಅಡಮಾನ ಮಾಡಿದ್ದಾರೆ. ಕೋವಿಡ್-19ರ ಪರಿಣಾಮವಾಗಿ ವಿದ್ಯಾಸಂಸ್ಥೆಯ ಸಾಲ ಸುಸ್ತಿಯಾಗಿ ಬ್ಯಾಂಕು ಸಾಲ ವಸೂಲಾತಿಗಾಗಿ ಜಾಮೀನುದಾರರಿಗೂ ನೋಟೀಸ್ ಕಳುಹಿಸಿದೆ. ಸಾಲಕ್ಕೆ ಜಾಮೀನು ಹಾಕಿರುವ ಮೂರು ಟ್ರಸ್ಟಿಗಳು ಬ್ಯಾಂಕನ್ನು ಸಂಪರ್ಕಿಸಿ, ಅವರು ಈಗ ಟ್ರಸ್ಟಿಗಳಾಗಿ ಮುಂದುವರಿಯುತ್ತಿಲ್ಲ ಮತ್ತು ಅವರನ್ನು ಜಾಮೀನಿನಿಂದ ಮುಕ್ತಗೊಳಿಸಿ ಅಡಮಾನ ಪತ್ರಗಳನ್ನು ಹಿಂದಕ್ಕೆ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅವರ ಜಾಗಕ್ಕೆ ಹೊಸದಾಗಿ ಸೇರ್ಪಡೆಯಾದ ಟ್ರಸ್ಟಿಗಳ ಜಾಮೀನು ಪಡೆಯುವಂತೆಯೂ ಸಲಹೆ ನೀಡಿದ್ದಾರೆ. ಅವರ ಬೇಡಿಕೆ ನ್ಯಾಯ ಸಮ್ಮತವೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಟ್ರಸ್ಟಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಸಾಲಕ್ಕೆ ಜಾಮೀನು ನೀಡಿರುವುದರಿಂದ ಅವರು ಟ್ರಸ್ಟ್‌ಗೆ ರಾಜೀನಾಮೆ ಕೊಟ್ಟಾಗ ಅವರು ಜಾಮೀನಿನ ಜವಾಬ್ದಾರಿಯಿಂದ ಮುಕ್ತರಾಗುವುದಿಲ್ಲ. ಆದ್ದರಿಂದ ಬ್ಯಾಂಕು ಅವರ ಬೇಡಿಕೆಯನ್ನು ಪರಿಗಣಿಸಬೇಕಾಗಿಲ್ಲ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- 51 ವರ್ಷಗಳಲ್ಲೇ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಪರಿಣಾಮ ಬಹುತೇಕ ಎಲ್ಲ ಜಲಾಶಯಗಳು ತುಂಬಿ ಹರಿಯುತ್ತಿವೆ. ಕಳೆದ ಎರಡು ತಿಂಗಳಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಕ್ರಮವಾಗಿ 151%, 50% ಮತ್ತು 32% ಅಧಿಕ ಮಳೆಯಾಗಿದೆ.
- ರಾಣಿ ಎಲಿಜಬೆತ್ IIರ ಮರಣದ ನಂತರ, ಐತಿಹಾಸಿಕ ಸಮಾರಂಭದಲ್ಲಿ 73 ವರ್ಷ ವಯಸ್ಸಿನ ಕಿಂಗ್ ಚಾರ್ಲ್ಸ್ III ಅವರನ್ನು ಬ್ರಿಟನ್ನಿನ ಹೊಸ ದೊರೆ ಎಂದು ಘೋಷಿಸಲಾಯಿತು.
- 106ನೇ ವಯಸ್ಸಿನಲ್ಲೂ ಟೇಡ್ ಯೂನಿಯನ್‌ನಲ್ಲಿ ಸಕ್ರಿಯರಾಗಿರುವ ಗೊರಖ್‌ಪುರದ ಕನ್ವಯ್ಯಾ ಲಾಲ್ ಗುಪ್ತಾ ಅವರು ಈಶಾನ್ಯ ರೈಲ್ವೆ ಮಜ್ದೂರ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ 61ನೇ ಬಾರಿಗೆ ಚುನಾಯಿತರಾಗಿದ್ದಾರೆ.
- ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಸಹೋದರ-ಸಹೋದರಿಯರು 75 ವರ್ಷಗಳ ನಂತರ ಭೇಟಿಯಾದ ಅವಿಸ್ಮರಣೀಯ

- ಘಟನೆಗೆ ಕರ್ತಾರ್‌ಪುರ ಇತ್ತೀಚೆಗೆ ಸಾಕ್ಷಿಯಾಯಿತು.
- ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದು, ಇಲ್ಲಿನ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಆದ್ದೂರಿಯಾಗಿ ಆಚರಿಸುತ್ತಾರೆ.
- ಕಾಶ್ಮೀರದ ಬೀದಿ ಬದಿ ವ್ಯಾಪಾರಿಯೊಬ್ಬನ ಮಗ ಸ್ವಯಂಕಲಿಕೆಯ ಮೂಲಕ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
- ಮೈಸೂರು ದಸರಾ ಹಿನ್ನೆಲೆಯಲ್ಲಿ ಅರಮನೆಗೆ ಆಗಮಿಸಿರುವ ಆನೆಗಳ ಆರೈಕೆ ಭರ್ಜರಿಯಾಗಿ ನಡೆಯುತ್ತಿದ್ದು, ಅರ್ಜುನನ ತೂಕ 160 ಕೆ.ಜಿ. ಹೆಚ್ಚಳವಾಗಿದ್ದರೆ, ಉಳಿದ ಆನೆಗಳ ತೂಕ ಗಣನೀಯವಾಗಿ ಹೆಚ್ಚಳವಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ರೆಪೊ ದರ ಏರಿಕೆ ಮಾಡದಿರುವುದು ಒಳ್ಳೆಯದು : ಕಳೆದ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ ರೆಪೊ ದರವು ಒಟ್ಟಾರೆ ಶೇ.1.40ರಷ್ಟು ಹೆಚ್ಚಾಗಿದೆ. ಅಲ್ಲದೆ, ದೇಶದ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದ್ದು, ಆರ್ಥಿಕ ಬೆಳವಣಿಗೆಯ ಸ್ಥಿತಿ ಮಂದಗತಿಯಲ್ಲಿ ಇರುವುದರಿಂದ ನೈಜ ಬಡ್ಡಿ ದರ ತಟಸ್ಥ ದರಕ್ಕಿಂತಲೂ ಅಂದರೆ, ಶೇ.6 ರಿಂದ ಶೇ.6.25ರವರೆಗೆ ತುಸು ಹೆಚ್ಚಿನ ಮಟ್ಟದಲ್ಲಿ ಇದೆ. ಹೀಗಿರುವಾಗ ಆರ್‌ಬಿಐ ರೆಪೊ ದರವನ್ನು ಮತ್ತೆ ಏರಿಕೆ ಮಾಡದಿರುವುದು ಒಳ್ಳೆಯದು.

►► ಗಿರೀಶ್ ಕುಮಾರ್ ಎಂ., ಬಳ್ಳಾರಿ

ಕೈ ಬಿಡುವುದು ಒಳಿತು : ಡಿಜಿಟಲ್ ಕರೆನ್ಸಿ ಎಂಬುದು ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಲಾದ ಕರೆನ್ಸಿಯಾಗಿದ್ದು, ಅಗತ್ಯ ಬಿದ್ದಾಗ ಇದನ್ನು ಪೇಪರ್ ಕರೆನ್ಸಿಯಾಗಿ ಪರಿವರ್ತಿಸಬಹುದು ಈಗ ರಿಸರ್ವ್ ಬ್ಯಾಂಕ್ ತನ್ನ ಡಿಜಿಟಲ್ ಕರೆನ್ಸಿ ಅಭಿವೃದ್ಧಿಪಡಿಸಲು ಬ್ಯಾಂಕ್‌ಚೈನ್ ತಂತ್ರಜ್ಞಾನವನ್ನು ಬಳಸಲು ಸಿದ್ಧತೆ ನಡೆಸಿರುವುದಾಗಿ ತಜ್ಞರು ಹೇಳಿದ್ದಾರೆ. ಆದರೆ, ಪ್ರಸ್ತುತ ಡಿಜಿಟಲ್ ಕರೆನ್ಸಿ ಕಸಿತದ ಹಾದಿಯಲ್ಲಿದೆ. ರಿಸರ್ವ್ ಬ್ಯಾಂಕ್ ಈ ವಿಷಯವನ್ನು ಕೈ ಬಿಡುವುದು ಒಳಿತು.

►► ಜನಾರ್ದನ ಶೆಟ್ಟಿ, ಮಂಗಳೂರು

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.